

ಇದು ನರಿಯು ಬಾಯಿಂದ ಬಂದ ಮಾತ್ರ.  
ಹೀಕೋಪದೇಶದ ಕರ್ತೃವಿಗೆ,  
‘ಭೂಮಿಯಲ್ಲಿರುವವರೆಲ್ಲ’ ಎದು ನಿತಿ ಹೆಚ್ಚಿನ್ನುದು  
ಒಂದೇ ಹುಟ್ಟೇಶವಾಗಿರಲ್ಲ. ಬದಲು, ಹೀಗೆ  
ಪರಿಸರವು ಲಿಂಗದವರ ಸೈಹಮಾಡಿದರೆ ಎಂಥ್ರೀ  
ಖಿಪತ್ತು ಎದುರಾಗುತ್ತದೆ ಎನ್ನುವುದಕ್ಕೇ  
ಮುಖ್ಯವಾಗಿತ್ತು. ‘ವಸುದ್ವೇವ ಕುಟುಂಬಕ್ಕು’  
ಎಂಬ ಈ ನುಡಿಗಳ್ಳಿ ಜಂಧ ಸಂದರ್ಭದಲ್ಲಿ  
ಹೆಚ್ಚಿದರೂ, ನರಿಯ ಬಾಯಿಂದ ಬಂದಿದ್ದರೂ  
ಹೀಕೆಲು ಹಿತವಾಗಿದೆ, ನಿತಿಮೊಳೆಕವಾಗಿದೆ. ಒಂದು  
ಈ ನುಡಿಗಳ್ಳಿನಷ್ಟೇ ನೋಡಿದರೆ ‘ವಿಶ್ವ ಭಾರತ್ತು’  
ಕಾರಲು ಇದಕ್ಕಿಂತ ಬೇರೆ ನಿತಿ ಇರದು ಎಂಬ  
ಅಭಿಪ್ರಾಯಕ್ಕೆ ಯಾರಾದರೂ ಬರಬಹುದು.  
ಇದು ಭಾರತದ ಪರಂಪರೆಯ ದೃಷ್ಟಿಕೋನಕ್ಕೆ  
ಹೊಂದುತ್ತದೆಯಾದ್ದಿರಿಂದ ಸುಲಭವಾಗಿ  
ಉದಿಗಿಬಂದಿದೆ. ಭಾರತದ ಪಾಲೀಮೆಂಟನ  
ಪ್ರವೇಶದ್ವಾರದಲ್ಲಿ ‘ವಸುದ್ವೇವ ಕುಟುಂಬಕ್ಕು’  
ಎಂಬ ನಿತಿಯನ್ನು ಕೆತ್ತಿ ಘಲಕದಲ್ಲಿ ಹಾಕಲಾಗಿ  
‘ಪಂಚತಂತ್ರ’ದ ತಂತ್ರ  
‘ಪಂಚತಂತ್ರ’ದಲ್ಲಿ ವಸುದ್ವೇವ ಕುಟುಂಬಕ್ಕಂ  
ಎಂಬ ಮಾತ್ರ ಬರುತ್ತದೆ. ಈ ಮಾತನ್ನು ಸಾರುವ  
ನಿತಿ ಕಥೆಯಲ್ಲಿ ನಾಲ್ಕು ಬ್ರಾಹ್ಮಣರ ಪಾತ್ರವನ್ನು  
ಹೆಚ್ಚಿಸಲಾಗಿದೆ. ಹ್ಯಾ ಜೀವನಕ್ಕೆ ಬೇಸ್ತು ನಗರದ  
ಕಡೆ ಹೋಗಲು ನಾಲ್ಕು ಜನರಿಂದ್ದ ಬಂದು  
ಗುಂಪು ಹೊರಡುತ್ತದೆ. ಮೊದಲ ಮೂವರು  
ಪಂಡಿತರು ಶಾಸ್ತ್ರ ಬಲವರು, ಅದರೆ ಅವರಲ್ಲಿ  
ಬಂಡುಕಲು ಬೇಕಾದ ಸಾಮಾನ್ಯ ಜ್ಞಾನ ಗೈರು.  
ಗುಂಪಿನ ಕೊನೆಯವನು ಶಾಸ್ತ್ರ ತೀಳಿದವನಲ್ಲ,  
ಆ ಕಾರಣಕ್ಕಾಗಿ ತಮ್ಮ ಗುಂಪಿನಲ್ಲಿ ಅವನು  
ಬೇರೆಕೊಳ್ಳುವುದು ಬೇಡ ಎಂಬ ಅಭಿಪ್ರಾಯ  
ಬಂದಾಗ, ಮೂರು ಮಂದಿಯಲ್ಲಿ ಕೊನೆಯ  
ಪಂಡಿತ - ‘ಅವನೂ ನಮ್ಮ ಜೊತೆಯಲ್ಲಿರಲಿ,  
ಅವನೇನೂ ಬೇರೆಯವನಲ್ಲವಲ್ಲ. ನಾವೆಲ್ಲ  
ಒಂದೇ ಎಂದು ಉಳಿದ ಇಂಗಿಗಿ ಸಮಾಧಾನ  
ಪಡಿಸುವಾಗ ಅವನ ದಿಾಯಿಂದ ‘ವಸುದ್ವೇವ  
ಕುಟುಂಬಕ್ಕು’ ಎಂಬ ಮಾತ್ರ ಬರುತ್ತದೆ.

ಮುಂದಿನದು ಬಲು ಫೋರ್ಸಾರ್ಸಂಗ್ಸಿ. ದಾರಿಯಲ್ಲಿ  
ಹಿಂಂದ ಅಳಿಸಿ ಪರಿಪೂರ್ವಾದ ಕಾಳಿತ್ತದೆ. ಮೊದಲ  
ಮೂವರು ಪಂಡಿತರು ಅದಕ್ಕೆ ಜೀವ ಕೊಡುವ  
ನಿರ್ವಾಯ ತೇಗೆಡಕೊಳ್ಳುತ್ತಾರೆ. ನಾಲ್ಕನೆಯವನು  
ಸಾಮಾನ್ಯ ಜ್ಞಾನವಿರುವ ಏಷ್ಟು. ‘ನಿವು ಹೀಗೆ  
ಮಾಡಬೇಡಿ. ಅದು ಜೀವತಾವಾಿ ಎದ್ದುಬಂದರೆ  
ನಮ್ಮನ್ನೆಲ್ಲ ತಿಂದುಹಾಕಬಿಡುತ್ತದೆ’ ಎನ್ನುತ್ತಾನೆ.  
ಉಳಿದವರು ಅವನ ಮಾತಿಗೆ ನಕ್ಕು ‘ನಿನ್ನೊಬ್ಬ  
ಮೂರ್ಖ’ ಎಂದು ಟೇಡಿಸುತ್ತಾರೆ ಮತ್ತು  
ಹಿಂಂಕ್ಕೆ ಡಿವೆಕೊಡುವಲ್ಲಿ ಸಫಲರಾಗುತ್ತಾರೆ.  
ಆ ಹೊತ್ತಿಗಾಗಲೇ ನಾಲ್ಕನೆಯವನು ಅಂದರೆ  
ಸಾಮಾನ್ಯ ಜ್ಞಾನವಿರುವವನು ಮರ ಏರಿ  
ಪುಕ್ಕಿರುತ್ತಾನೆ. ಇತ್ತು ಹಿಂಂ ಜೀವಕೊಟ್ಟು ಆ  
ಮೂವರನ್ನು ತಿಂದುಹಾಕಬಿಡುತ್ತದೆ. ಮರ ಏರಿ  
ಪುಕ್ಕಿತವನು ಬಿಡುವಾಗಿತ್ತಾನೆ. ಇಲ್ಲಿನ ನಿತಿಯೇ  
ಬೇರೆ. ‘ವಸುದ್ವೇವ ಕುಟುಂಬಕ್ಕು’ ಎಂದು

ಹೇಳದವನ ಮೂಲಿಂ. ಮೂರೂ ಮಂದಿಯು  
ಬಿಲೀಗೆ ಅವನ ಪದ್ಧತನವೇ ಕಾರಣವಾಯಿತು ಎಂಬ  
ಸಂದೇಶ ಇದರಲ್ಲಿದೆ. ಈ ನೀತಿಯನ್ನು ವಿಮ್ಮುಕ್ತಮಾರ್ಪಣ  
ಉಳವಾಗಿ ತರುತ್ತದೆಯಿದೆ. ಅವನ ಚಾಯಲ್ಲಿ  
‘ಪಸುದ್ದೆವ ಕುಟುಂಬಕಂ’ ಎಂದು ಹೇಳಿಸಿದ್ದರೂ  
ಕಥೆಯ ಒಟಕ್ಕೆನೂ ಚ್ಯಾಟಿಬರುತ್ತಿರಲ್ಲ. ಹೀಗಾಗಿ  
ಹೀಕೊಪಡೇಶದಲ್ಲಿ ಸ್ವೀಕ್ಷಿಪ್ಪಾಡಿರುವ ಸಂದರ್ಭ  
ಅಂತ ಸಹಜವಾಗಿದೆ – ‘ಭೂತದ ಚಾಯಲ್ಲಿ  
ಭಗವದ್ವಿತೀ’ ಎಂಬ ನುಡಿಗಟ್ಟಿಗೆ ಅದು ತೀರ  
ಸಮೀಪವಾಗಿದೆ.

ಮನುಷ್ಯಜಾತಿ ತಾನೊಂದೇ ವಲಂ

‘ಮನುಷ್ಯರಾತಿ ತಾನೊಂದೆ ವಲಂ’ ಎಂಬ  
ಪಂಪನ ಮಾತು ಕನ್ನಡ ಸಾಹಿತ್ಯದಲ್ಲಿ ಧಾರಾಳವಾಗಿ  
ಬಳಕೆಯಾಗುತ್ತಿದೆ. ಪಂಪನ ಅದಿಪುರಾಣದಲ್ಲಿ  
ಬರುವ ಮಾತು ಇದು. ಇದೇ ಮನುಷ್ಯನ ಜಾತಿ  
ಒಂದೆ ಅಲ್ಲವೇ ಎನ್ನುವ ಅರ್ಥಕೊಟ್ಟರೂ ಅದರ  
ಮೂಲ ಗೃಹಿಕೆಯೇ ಬೇರೆ.

ಅದಿಪುರಾಣಲ್ಲಿ ಹಂಪ ಇದನ್ನು  
ಹಂಚದಶಾಶ್ವತಂ 14ನೆಯ ಪದ್ಯದಲ್ಲಿ  
ಕಾಣಿಸಿದ್ದಾನೆ. ಇದರ ಸಂದರ್ಭ ವಿಶಿಷ್ಟವಾದದ್ದು.  
ಅದು ಹೀಗಿದೆ:

## ಭರತ ಚಕ್ರವರ್ತಿ ಅಯೋಧ್ಯೆ ಯಲ್ಲಿ

జీవపూడోత్తువ ఎంబ మహాపూడిగే  
సిద్ధతే మాడిచోల్పుక్కిద్దానే. ఆగ దాన  
శోధువ ప్రసంగ బరుత్తుదే. అదరే సత్కృతిగే  
దాన కొడచేచేంబి ఇచ్ఛ. ఏకేంద్రం  
ధమ్ ఆచరిసువవరు, ఆచరిసుదవరు  
దానశే కే ఒడ్డుబహుదెంబి సహజ తంకే  
మూడిదె. ద్విజరిగే దాన శోధించాదరూ  
ఎల్లరూ యోగ్యరాగిరువుదల్ల. నిజవాద  
బ్రాహ్మణసెందరే పటోకమివన్ను (పూడి,  
వాత్స, దత్తి, స్వాధాయ, సంయుమ మత్తు  
తపస్సు) ఆచరిసువవను. హాగ్గిల్లిదిద్దరే  
అవరన్న ద్విజరు ఎన్నలాగదు ఎన్నవాగ,  
'మనుష్య జాతి తానోండే వలం' ఎంబ నుడి  
బరుత్తుదే. పంపన ఆశయద ఒట్టు గ్రహించే  
ఎందరే, 'అవరు మాడువ కాయిగగల్లి  
వ్యత్యాస ఇరిబహుదు, అదరే మనుష్యరల్లి  
వ్యత్యాసిరువుదల్ల' ఎంబుదు. పంపన

క నుడిగణన్న సాహక్ర శక్తి బచు ఏలాల  
దృష్టియింద నోది. క సూక్త సందబ్ధవన్న  
గ్రహిసి, మహాకవి కువేపు అవరు తమ్మ  
విశ్వమానవ పరికల్పనెయల్లి ‘మనుషు  
జాతి తానోదందే వలు’ ఎన్నుపుదన్న  
నిరుపాధికపాగి (సమగ్ర దృష్టియింద)  
సీకరించబేకు ఎందిదారే.

“ತಪ್ಪಗ್ರಿಹಿಕೆಗಳು  
ಹೇಗೋ ಎಂದೋ ಸಾಹಿತ್ಯ ಕೈತ್ತುದಲ್ಲಿ ಕೆಲವು  
ತಪ್ಪ ಗ್ರಿಹಿಕೆಗಳು ಸೇರಿಕೊಂಡಿವೆ. ಬಹಳಷ್ಟು  
ಒಧಗರನ್ನು ಸೆಲೆದಿವ ದಿವಿಚಿ. ಅವರ  
‘ಮಂಕುತಿಮ್ಮುನ್ ಕಗ್ಗ’ದಲ್ಲಿ ಮುತ್ತನ್ನು ಕುರಿತಂತೆ  
ಒಂದು ಪದ್ಧವಿದ (ಪದ್ 370). ಇದರಲ್ಲಿ  
ಮೊದಲೆರಡು ಸಾಲುಗಳು ಹೀಗಿವೆ:

స్వాతి మహిళని బీళ్ల, లక్ష్మి బాయ్యి రేడేళ్ల  
 కౌతుకద సమయయోగంద వ్యాక్షిక ఫల  
 ముత్తు లాశ్చిదిసలెందు శోక్తి (ముత్తుమణి)  
 స్వాతి మఖగాంపి బాయ్యి రేదు శోక్తురై.  
 చమ్మె ఆ హని అదర ఒడలన్న సేరిదరే ముత్తు  
 మట్టుత్తదే ఎంబుదు ఇదర అంతరాధ.  
 ఇదు అసంఘవ. స్వాతి మఖినిగూ ముత్తు  
 మట్టువుదక్కు సంబంధవే ఇల్ల. ముత్తు  
 ఆగబేంకాదరే ఆ జీవియ ఒడలిగి పరసీయ  
 వస్తువొందు సేరబేఁక. ఆగ కాంచియోలైనో  
 ఎబి రాసాయనిక వస్తువన్న స్తువి అదర  
 సుక్త కట్టుత్తదే, ఆగ ముత్తుగుత్తదే.  
 జపానినల్లి సణ్ణ సణ్ణ బుద్ధన ఏగికవన్న  
 ముత్తుమఖి సేరిసి అనంతర  
 ముద్దుద ముత్తిన బుద్ధనన్న  
 తేగయుత్తారే.

ಹಂಸಕ್ಕೀರ್ ನ್ಯಾಯವು  
 ಈ ಬಗಿಯದೇ. ಹಂ ಬರೀ  
 ಹಾಲನ್ನಷ್ಟೇ ಕುಡಿದು ನೀರನ್ನ  
 ಉಳಿಸುತ್ತದೆ ಎಬ್ಬಿದು  
 ಹಂಸಕ್ಕೀರ್ ನ್ಯಾಯ. ಇದೂ  
 ಕೂಡ ಅಸಂಭವ ಸಂಗತಿ.  
 ಮೊದಲನೆಯ ದಾಗಿ  
 ಹಂ ಸಗಳಿಗೆ  
 ಯಾರೂ ಹಾಲು  
 ಕುಡಿಸುವುದಿಲ್ಲ.  
 ನಾವು ಮಾಡುವ  
 ತಪ್ಪಗಳನ್ನು ಕ್ಷಮಿಸಿ  
 ಒಳ್ಳೆಯ ದನ್ನಷ್ಟೇ  
 ಸ್ವೀಕರಿಸಿ ಎನ್ನುವ  
 ಅಥವ ಇಲ್ಲಿಯದು.  
 ಆದರೆ, ಹಂಸಕ್ಕೀರದ  
 ಉಪಮೆ ಇಲ್ಲಿ  
 ವಿಂಡಿತ ಒಪ್ಪುವುದಿಲ್ಲ.

ವೈಜ್ಞಾನಿಕವಾಗಿ ಇದನ್ನು  
ಪ್ರತಿ ಪಾದಿ ಸಲಾಗದು .  
ಕವಿಸಮಯಕ್ಕೆ ಇದೊಂದು ಉತ್ತಮ  
ಉದಾಹರಣೆಯಾಗಿ ಬಲ್ಲಿದ ಫೇರ್  
ಇದನ್ನು ತಮಾವೆಯಾಗಿ ಎ.ಎಸ್.  
ಮುತ್ತಿಯವರು, 'ಹಂಸ್ಯೇರ ನ್ಯಾಯದಲ್ಲಿ  
ಯಾವ ತರ್ಕವಾ ತಪ್ಪಿಲ್ಲ, ಹಂಸ ಹಾಲನ್ನ  
ಕುಡಿದು ಹಿಡಿಯಾಡಿಯಂದ ನೀರು ಬಿಡುತ್ತದೆ'  
ಎಂದು ಹೇಳಿದ್ದ ಮಾತ್ರ ನೇನಿಂದಿಗೆ ಬರುತ್ತದೆ.  
ನುಡಿಗಟ್ಟಿಗಳಿಗೆ ಹೀಗಾಗಿ ಅಂತರಾಭರವಾ ಇದೆ,  
ಒಂದಿರಾಧರವು ಇದೆ.

ಎಮ್ಮೋ ಉತ್ತಿಗಳನ್ನು ಬಡಲಾಯಿಸುವುದು  
ಕಟ್ಟ. ಅವು ಜನಪ್ರಭಾವದಲ್ಲಿ ಬೇರೂ ಬಿಟ್ಟಿರುತ್ತವೆ.  
ಅವುಗಳನ್ನು ಮೂಲ ಅರ್ಥದಲ್ಲಿ ಬಳಸಬೇಕೆಂದು  
ತಾತ್ತ್ವಿಕವಾಗಿ ಅದರೆ, ನುಡಿಗಟ್ಟಿಗಳ  
ಅಂತರಂಗ ಒಹಿರಂಗದ ಸ್ವಾರ್ಥಕ್ಕೆ ತಿಳಿಯಲು  
ಮೂಲ ತಿಳಿಯವುದು ಅನಿವಾರ್ಯ.

ಪ್ರತಿಕ್ರಿಯೆ: feedback@sudha.co.in